



ಗೌರವ

ಎಲ್ಲರಿಗೂ ಬೇಕಾದ ಶಕ್ತಿಮದ್ದು

ಮಾತಿಗೆ ಮನಸ್ಸುಗಳನ್ನು
ಬೆಸೆಯುವ ಜೀವಶಕ್ತಿಯಿದೆ.
ಪ್ರಶಂಸೆಯ ಮಾತುಗಳಿಗಂತೂ
ವ್ಯಕ್ತಿತ್ವವನ್ನೇ ಬದಲಿಸುವ
ಶಕ್ತಿಯಿದೆ. ಆದರೆ, ನಾವು
ಮಾತಿನ ರಚನಾತ್ಮಕ
ಸಾಧ್ಯತೆಗಳಿಗೆ ಒತ್ತು
ಕೊಡುವುದು ಕಡಿಮೆ.

■ ಧಾರಿಣಿ ಮಾಯಾ

ಭೇಷ್! ವಾಹ್! ಗುಡ್! ಸಖತ್! ಇವೆಲ್ಲವೂ
ಶಹಭಾಶ್‌ಗಿರಿಯ ವಿವಿಧ ರೂಪಗಳು.
ಯಾರಿಗೆ ತಾನೇ ಇಂತಹ ಹೊಗಳಿಕೆಗಳು
ಇಷ್ಟವಾಗುವುದಿಲ್ಲ! ಪುಟ್ಟ ಮಕ್ಕಳಿಂದ ಹಿಡಿದು
ಹಿರಿಯ ನಾಗರಿಕರೂ ಮಾತಿನ ಬಣ್ಣನೆಗೆ
ಮನಸೋಲುವರು. ಮನಸ್ಸೆಂಬ ಮಾಂತ್ರಿಕನನ್ನು
ಹುರಿದುಂಬಿಸಲು 'ಭೇಷ್' ಎಂಬ ಒಂದು ಪದ
ಸಾಕು. ಭೇಷ್ ಎಂಬುದು ಸೋತ ಮನಸ್ಸಿಗೆ
ಟಾನಿಕ್ ಇದ್ದಂತೆ. ಈ ಶಕ್ತಿಮದ್ದು, ಮನಸ್ಸಿಗೆ
ಚೇತೋಹಾರಿಯಾಗಿ ಪರಿಣಾಮಿಸಿ ನಮ್ಮ ಹೊಸ
ರೀತಿಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.
ತಾನು ಏನು ಮಾಡಲೂ ಅಶಕ್ತ ಎಂಬ
ಭಾವನೆ ಹೊಡೆದೋಡಿಸಿ, ನಿಷ್ಕ್ರಿಯ ಮನಸ್ಸನ್ನು
ಪುನಶ್ಚೇತನಗೊಳಿಸಿ ಮುಂದಿನ ಕೆಲಸಕ್ಕೆ ಹುಮ್ಮಸ್ಸು
ಮತ್ತು ಛಲ ಹುಟ್ಟಿಸುತ್ತದೆ.

ಅಪಾರ ಸಾಧ್ಯತೆಗಳಿದ್ದರೂ ಅಗಾಧ
ಶಕ್ತಿಯನ್ನೊಳಗೊಂಡ 'ಭೇಷ್' ಪದವನ್ನು
ಉಪಯೋಗಿಸಲು ನಾವೇಕೆ ಹಿಂಜರಿಯುತ್ತೇವೆ?
ಮಕ್ಕಳ ಚಟುವಟಿಕೆಗಳಿಗೆ 'ಭೇಷ್'
ಎಂದು ಆಗಾಗ ಬೆನ್ನು ತಟ್ಟಿ ಪ್ರೋತ್ಸಾಹದ
ಮಾತುಗಳನ್ನಾಡುವುದರಿಂದ, ಆ ಪುಟ್ಟ
ಮನಸ್ಸಿನಲ್ಲಿ ಅಜಗಜಾಂತರ ಮಾರ್ಪಾಡನ್ನೇ
ತರಬಹುದು. 'ನಾ ನಿನ್ನೊಂದಿಗಿರುವೆ, ಮುಂದಿನ
ಬಾರಿ ಇನ್ನೂ ಚೆನ್ನಾಗಿ ಮಾಡು' ಎಂಬ ಸಾಂತ್ವನದ,
ಪ್ರೋತ್ಸಾಹದ ಮಾತುಗಳಿಗೆ ಆಟದಲ್ಲಾಗಲೀ
ಓದಿನಲ್ಲಾಗಲೀ ಒಂದು ಮಗುವನ್ನು ಉತ್ತುಂಗಕ್ಕೆ
ಏರಿಸುವ ಶಕ್ತಿ ಇದೆ. ಹೊಗಳುವಿಕೆ, ಮಕ್ಕಳಿಗೆ
ತಮ್ಮ ಕೆಲಸದಲ್ಲಿ ಹೆಚ್ಚು ಪ್ರೇರಣೆ ಹಾಗೂ
ಆತ್ಮಸ್ವೈಯವನ್ನು ಕೊಡುತ್ತದೆ. 'ಭೇಷ್' ಎಂಬ
ಮಾಯಾಜಾಲ ಯಾವುದೇ ವಿದ್ಯಾರ್ಥಿಯ